



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಬಿಎಸ್ ರಾಜ್ಯ ಪತ್ರಿಕೆ

| | | |
|---------------------|---|-------------------|
| ಭಾಗ- ೩ Part- III | ಬೆಂಗಳೂರು, ಶುಕ್ರವಾರ, ೦೬, ಜೂನ್, ೨೦೨೫(ಜ್ಯೇಷ್ಠ, ೧೬, ಶಕವರ್ಷ, ೧೯೪೭) BENGALURU, FRIDAY, 06, JUNE, 2025(JYAISTHA, 16, SHAKAVARSHA, 1947) | ನಂ.೩೪೧ No. 341 |
|---------------------|---|-------------------|

ಕರ್ನಾಟಕ ಸರ್ಕಾರ

ಸಂಖ್ಯೆ: ಇಪಿ 08 ಇಎಸ್‌ಡಬ್ಲ್ಯೂ 2025

ಕರ್ನಾಟಕ ಸರ್ಕಾರದ ಸಚಿವಾಲಯ,
ಬಹುಮಹಡಿಗಳ ಕಟ್ಟಡ,
ಬೆಂಗಳೂರು, ದಿನಾಂಕ:02.06.2025

ಅಧಿಸೂಚನೆ

ವಿಷಯ: ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗುಂಪು "ಎ" ವೃಂದದ ಅಧಿಕಾರಿಗಳ
ದಿನಾಂಕ:01.01.2025 ರಲ್ಲಿ ಇದ್ದಂತೆ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

- ಉಲ್ಲೇಖ:-
1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 182, ಎಸ್‌ಆರ್‌ಆರ್ 2011, ದಿನಾಂಕ:06.05.2017.
 2. ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 57, ಇಎಸ್‌ಡಬ್ಲ್ಯೂ 2017, ದಿನಾಂಕ:29.11.2017.
 3. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 186, ಎಸ್‌ಆರ್‌ಆರ್ 2018, ದಿನಾಂಕ:27.02.2019.
 4. ಸರ್ಕಾರದ ಆದೇಶ ಸಂಖ್ಯೆ :ಸಿಆಸುಇ 186, ಎಸ್‌ಆರ್‌ಆರ್ 2018, ದಿನಾಂಕ:15.05.2019.

---***---

ಶ್ರೀ ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲುಗಳಲ್ಲಿ ದಿನಾಂಕ:09.02.2017 ರಂದು ನೀಡಿರುವ ತೀರ್ಪಿನಲ್ಲಿ Karnataka Determination of Seniority of the Government Servants Promoted on the basis of reservation (to the posts in the civil services of the State) Act, 2002 ರ ಸೆಕ್ಷನ್ 3 ಮತ್ತು 4ನ್ನು "Ultra vires Articles 14 and 16 of the Constitution" ಎಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಉಲ್ಲೇಖ(1)ರ ಆದೇಶದಲ್ಲಿ ನೀಡಿರುವ ಮಾರ್ಗಸೂಚಿಗಳನುಸಾರ ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಮೀಸಲಾತಿ ಅನುಸರಿಸಿರುವ ಎಲ್ಲಾ ವೃಂದಗಳ ಜ್ಯೇಷ್ಠತಾ ಪಟ್ಟಿಗಳನ್ನು ಪರಿಷ್ಕರಿಸಲು ಆದೇಶಿಸಲಾಗಿದ್ದು, ಮುಂಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು

ಪರಿಶಿಷ್ಟ ಪಂಗಡದ ನೌಕರರಿಗೆ ಮೀಸಲಾತಿ ಅನುಸರಿಸಿರುವ ಈ ವೃಂದದ (ಗುಂಪು ಎ) ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಿ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಉಲ್ಲೇಖ (2) ರಂತೆ ಹೊರಡಿಸಲಾಗಿದೆ.

ವಿವರ ಈ ಕೆಳಕಂಡಂತಿವೆ:

- (1) ನಿರ್ದೇಶಕರು
- (2) ಜಂಟಿ ನಿರ್ದೇಶಕರು-07.04.1981 ರಿಂದ 16.04.2015 ರಲ್ಲಿರುವಂತೆ,
- (3) ಹಿರಿಯ ಉಪನಿರ್ದೇಶಕರು- 07.04.1981 ರಿಂದ 26.04.2012 ರಲ್ಲಿರುವಂತೆ,
- (4) ಉಪನಿರ್ದೇಶಕರು (ತಾಂತ್ರಿಕ) – 04.09.1980 ರಿಂದ 17.05.2015 ರಲ್ಲಿರುವಂತೆ,
- (5) ಉಪನಿರ್ದೇಶಕರು (ಆಡಳಿತ ಮತ್ತು ಲೆಕ್ಕ ಪತ್ರ) – 23.08.1980 ರಿಂದ 28.05.2015 ರಲ್ಲಿರುವಂತೆ,

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ: 2368/2011-ಶ್ರೀ ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಕೇಂದ್ರ ಸರ್ಕಾರ ಮತ್ತು ಇತರರು ಮತ್ತು ಸಂಬಂಧಿಸಿದ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂ.ಎ. ಸಂಖ್ಯೆ 1151/2018ರಲ್ಲಿ ದಿನಾಂಕ 10-05-2019 ರಂದು ನೀಡಿದ ತೀರ್ಪಿನಲ್ಲಿ ಕರ್ನಾಟಕ ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮೀಸಲಾತಿ ಆಧಾರದ ಮೇರೆಗೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರ ಸಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿರುವುದರಿಂದ, 2017ರ ಅಧಿನಿಯಮದನ್ವಯ ಕ್ರಮ ತೆಗೆದುಕೊಳ್ಳುವ ಬಗ್ಗೆ ಉಲ್ಲೇಖ (3) ಮತ್ತು (4)ರ ಆದೇಶಗಳಲ್ಲಿ ಸೂಚನೆಗಳನ್ನು ನೀಡಲಾಗಿರುತ್ತದೆ.

2017ರ ಅಧಿನಿಯಮದ ಸೆಕ್ಷನ್ 4ರಲ್ಲಿ "ಈ ಅಧಿನಿಯಮದಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ಮೀಸಲಾತಿ ಆದೇಶದಲ್ಲಿ ಉಪಬಂಧಿಸಲಾದಂತೆ ಬಡ್ತಿಯಲ್ಲಿ ಮೀಸಲಾತಿ ಆದೇಶದ ನೀತಿಗೆ ಅನುಸಾರವಾಗಿ ಸಾವಿರದ ಒಂಭತ್ತನೂರ ಎಪ್ಪತ್ತೆಂಟರ ಏಪ್ರಿಲ್ ಇಪ್ಪತ್ತೇಳನೇ ದಿನಾಂಕದಿಂದ ಜಾರಿಗೆ ಬರುವಂತೆ ಬಡ್ತಿ ಹೊಂದಿದ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಸರ್ಕಾರಿ ನೌಕರರಿಗೆ ಈಗಾಗಲೇ ನೀಡಲಾಗಿರುವ ತತ್ಪರಿಣಾಮ ಜೇಷ್ಠತೆಯು ಸಿಂಧುವಾಗಿರತಕ್ಕದ್ದು ಮತ್ತು ಅದನ್ನು ಸಂರಕ್ಷಿಸತಕ್ಕದ್ದು ಹಾಗೂ ಅದನ್ನು ಭಂಗಗೊಳಿಸತಕ್ಕದ್ದಲ್ಲ" ಎಂದು ತಿಳಿಸಿದೆ.

ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ಅಧಿನಿಯಮ 1973ರ ಸೆಕ್ಷನ್ 4.5 ಮತ್ತು 6ನ್ನು ಸೆಕ್ಷನ್ 9ರೊಡನೆ ಸಹವಾಚನ ಮಾಡಿಕೊಂಡು, ಇವುಗಳನ್ವಯ ತಾತ್ಕಾಲಿಕ/ಕರಡು ಜ್ಯೇಷ್ಠತಾ ಪಟ್ಟಿಗಳನ್ನು ತಯಾರಿಸಿ ಪ್ರಕಟಿಸುವ, ಅರ್ಹತಾ ದಿನಾಂಕಗಳನ್ನು ನಿಗದಿಪಡಿಸುವ, ಮುಂಬಡ್ತಿಗಳನ್ನು ಪುನರಾವಲೋಕನೆ ಮಾಡುವ, ವೇತನ ಮತ್ತು ಪಿಂಚಣಿಗಳನ್ನು ನಿಗದಿಪಡಿಸುವುದನ್ನು ಒಳಗೊಂಡ ಪ್ರಕ್ರಿಯೆಯನ್ನು ಗರಿಷ್ಠ 30 ದಿನಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು ಎಂದು ತಿಳಿಸಿದೆ.

ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಅಧಿಕಾರಿಗಳನ್ನು ಮೀಸಲಾತಿ ಮತ್ತು ಬ್ಯಾಕ್‌ಲಾಗ್ ಸ್ಥಾನಗಳಿಗಿಂತ ಹೆಚ್ಚಾಗಿ ಅಥವಾ ಮೀಸಲಾತಿ ಆದೇಶಗಳಲ್ಲಿ ಕಲ್ಪಿಸಿರುವ ಮೀಸಲಾತಿಗೆ ಪ್ರತಿಯಾಗಿ ಮುಂಬಡ್ತಿ ನೀಡಿರುವುದು ಕಂಡುಬಂದಿರುವುದಿಲ್ಲ.

ಈ ಹಿಂದೆ ಪ್ರಕಟಿಸಲಾದ ಜೇಷ್ಠತಾ ಪಟ್ಟಿಗಳಲ್ಲಿ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇರೆಗೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರ ಪ್ರಕರಣ-3 ಮತ್ತು 4 ನ್ನು ಅದರ ಪ್ರಕರಣ 5 ರೊಂದಿಗೆ ಸಹವಾಚನ ಮಾಡಿಕೊಂಡಂತೆ ದಿನಾಂಕ:27-04-1978 ರಿಂದ ಮೀಸಲಾತಿಯನ್ವಯ ನೀಡಲಾದ ಪದೋನ್ನತಿಗಳನ್ನು ನಿರ್ಧರಿಸಲಾಗಿದೆ. ಹಾಗಾಗಿ ಸದರಿ ಜೇಷ್ಠತಾ ಪಟ್ಟಿಗಳಲ್ಲಿ ನೀಡಲಾಗಿದ್ದ ಅರ್ಹತಾ ದಿನಾಂಕಗಳು ಸಿಂಧುವಾಗಿವೆ.

ಗುಂಪು "ಎ" ಅಧಿಕಾರಿ ವೃಂದದ ; ನಿರ್ದೇಶಕರು, ಜಂಟಿ ನಿರ್ದೇಶಕರು, ಹಿರಿಯ ಉಪನಿರ್ದೇಶಕರು, ಉಪನಿರ್ದೇಶಕರು (ತಾಂತ್ರಿಕ) ಮತ್ತು ಉಪನಿರ್ದೇಶಕರು (ಆಡಳಿತ ಮತ್ತು ಲೆಕ್ಕ ಪತ್ರ) ಇವರುಗಳ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ದಿನಾಂಕ:01.01.2025 ರಲ್ಲಿದ್ದಂತೆ, ಪರಿಷ್ಕೃತ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಅನುಬಂಧ 1,2,3,4 ಮತ್ತು 5 ರಂತೆ ಪ್ರಕಟಿಸಿ ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯಿಂದ ಬಾಧಿತರಾಗಬಹುದಾದಂತಹ, ಅಧಿಕಾರಿಗಳಿಂದ ಆಕ್ಷೇಪಣೆ/ಸಲಹೆ/ಸೂಚನೆಗಳಿದ್ದಲ್ಲಿ ಅದನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, 6ನೇ ಮಹಡಿ, 2 ನೇ ಹಂತ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ 15 ದಿನಗಳ ಒಳಗಾಗಿ ಸಲ್ಲಿಸಲು ತಿಳಿಸಲಾಗಿತ್ತು ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು/ಸಲಹೆ/ಸೂಚನೆಗಳು ಸ್ವೀಕೃತವಾಗಿರುವುದಿಲ್ಲ.

ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ನಿರ್ದೇಶಕರ ಅಂತಿಮ ಜೇಷ್ಠತಾ ಪಟ್ಟಿ ದಿನಾಂಕ:01.01.2025 ರಲ್ಲಿದ್ದಂತೆ ಅನುಬಂಧ 1 ರಲ್ಲಿ, ಗ್ರೂಪ್ 'ಎ' ವೃಂದದ ಜಂಟಿ ನಿರ್ದೇಶಕರ ಅಂತಿಮ ಜೇಷ್ಠತಾ ಪಟ್ಟಿ ದಿನಾಂಕ:01.01.2025 ರಲ್ಲಿದ್ದಂತೆ ಅನುಬಂಧ 2ರಲ್ಲಿ, ಗ್ರೂಪ್ 'ಎ' ವೃಂದದ ಹಿರಿಯ ಉಪನಿರ್ದೇಶಕರ ಅಂತಿಮ ಜೇಷ್ಠತಾ ಪಟ್ಟಿ ದಿನಾಂಕ:01.01.2025 ರಲ್ಲಿದ್ದಂತೆ ಅನುಬಂಧ-3 ರಲ್ಲಿ, ಗ್ರೂಪ್ 'ಎ' ವೃಂದದ ಉಪನಿರ್ದೇಶಕರು (ತಾಂತ್ರಿಕ) ಅಂತಿಮ ಜೇಷ್ಠತಾ ಪಟ್ಟಿ ದಿನಾಂಕ:01.01.2025 ರಲ್ಲಿದ್ದಂತೆ ಅನುಬಂಧ-4 ರಲ್ಲಿ, ಗ್ರೂಪ್ 'ಎ' ವೃಂದದ ಉಪನಿರ್ದೇಶಕರು (ಆಡಳಿತ ಮತ್ತು ಲೆಕ್ಕಪತ್ರ) ಅಂತಿಮ ಜೇಷ್ಠತಾ ಪಟ್ಟಿ ದಿನಾಂಕ:01.01.2025 ರಲ್ಲಿದ್ದಂತೆ ಅನುಬಂಧ-5 ರಲ್ಲಿರುವಂತೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎಂ.ಎ.ಮಹಾಲಕ್ಷ್ಮಿ)

ಸರ್ಕಾರದ ಅಧೀನ ಕಾರ್ಯದರ್ಶಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

| ಅನುಬಂಧ-1 | | | | | | | | | |
|---|--------------------------------------|-----------------------------|-------------------|----------|----------------|---------------------|--|---------------|---------|
| ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ನಿರ್ದೇಶಕರ ಅಧಿಕಾರಿಗಳ ಅಂತಿಮ ಜ್ಯೇಷ್ಠತಾ ಪಟ್ಟಿ ದಿನಾಂಕ:- 01/01/2025 ರಲ್ಲಿದ್ದಂತೆ | | | | | | | | | |
| ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ | | | | | | | | | |
| ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): 1 ಹುದ್ದೆ | | | | | | | | | |
| ಜ್ಯೇಷ್ಠತಾ ಕ್ರಮ ಸಂಖ್ಯೆ | ಹಿಂದಿನ ಜ್ಯೇಷ್ಠತಾ ಸಂಖ್ಯೆಯ ಕ್ರಮ ಸಂಖ್ಯೆ | ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ | ಅಧಿಕಾರಿಗಳ ಹೆಸರು | ಕ್ಯಾಟಗರಿ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ | ಅರ್ಹತಾ ದಿನಾಂಕ | ಷರಾ |
| 1 | | | ಡಿ. ನರಸಿಂಹಯ್ಯ | | 28-07-1934 | 21-05-1960 | 31-05-1980 | 31-05-1980 | ನಿವೃತ್ತ |
| 2 | | 1 | ಇ. ಕೃಷ್ಣ ನಾರಾಯಣ | | 08-10-1937 | 16-06-1965 | 10-10-1986 | 10-10-1986 | ನಿವೃತ್ತ |
| 3 | | 4 | ಹೆಚ್. ಗಂಗಯ್ಯ | | 10-04-1952 | 25-06-1975 | 31-01-1996 | 31-01-1996 | ನಿವೃತ್ತ |
| 4 | | 8 | ಎಂ. ರವಿಶಂಕರ | | 11-07-1958 | 03-10-1983 | 02-05-2009 | 02-05-2009 | ನಿವೃತ್ತ |
| 5 | | 9 | ಎನ್.ಲಕ್ಷ್ಮೀನಾರಾಯಣ | ಎಸ್.ಟಿ | 22-07-1964 | 04-01-1992 | 18-08-2020 | 18-08-2020 | ನಿವೃತ್ತ |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎಂ.ಎ.ಮಹಾಲಕ್ಷ್ಮಿ)

ಸರ್ಕಾರದ ಅಧೀನ ಕಾರ್ಯದರ್ಶಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

ಅನುಬಂಧ-2

**ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ಜಂಟಿ ನಿರ್ದೇಶಕರ ಅಧಿಕಾರಿಗಳ ಅಂತಿಮ ಜ್ಯೇಷ್ಠತಾ ಪಟ್ಟಿ
ದಿನಾಂಕ:-01/01/2025 ರಲ್ಲಿದ್ದಂತೆ**

ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ

ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): 2 ಹುದ್ದೆಗಳು

| ಜ್ಯೇಷ್ಠತಾ ಕ್ರಮ ಸಂಖ್ಯೆ | ಹಿಂದಿನ ಜ್ಯೇಷ್ಠತಾ ಸಂಖ್ಯೆಯ ಕ್ರಮ ಸಂಖ್ಯೆ | ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ | ಅಧಿಕಾರಿಗಳ ಹೆಸರು | ಕ್ಯಾಟಗರಿ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ಜಂಟಿ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ | ಅರ್ಹತಾ ದಿನಾಂಕ | ಷರಾ |
|-----------------------|--------------------------------------|-----------------------------|-----------------|----------|----------------|---------------------|---|---------------|---------|
| 1 | 1 | - | ಇ.ಕೃಷ್ಣ ನಾರಾಯಣ | | 08-10-1937 | 16-06-1965 | 07-04-1981 | 07-04-1981 | ನಿವೃತ್ತ |
| 2 | 2 | 1 | ಶಿವಲಿಂಗಪ್ಪ | | 01-11-1931 | 01-07-1963 | | | ನಿವೃತ್ತ |
| 3 | 3 | 2 | ರಾಮಶೇಷ ಶರ್ಮಾ | | 19-04-1934 | 26-06-1968 | 01-11-1995 | 01-11-1995 | ನಿವೃತ್ತ |
| 4 | 4 | - | ಹೆಚ್.ಗಂಗಯ್ಯ | | 11-04-1952 | 25-06-1975 | 01-11-1995 | 01-11-1995 | ನಿವೃತ್ತ |
| 5 | 5 | 5 | ಡಿ.ರೇಣುಕಾಚಾರ್ಯ | | 25-09-1943 | 07-01-1964 | 09-06-1997 | 09-06-1997 | ನಿವೃತ್ತ |
| 6 | 6 | 6 | ಕೃಷ್ಣೋಜಿರಾವ್ | | 09-07-1943 | 17-08-1964 | 09-06-1997 | 09-06-1997 | ನಿವೃತ್ತ |
| 7 | 7 | 7 | ಎನ್.ಹನುಮಯ್ಯ | ಎಸ್.ಟಿ | 21-08-1949 | 04-05-1983 | 20-06-2002 | 20-06-2002 | ನಿವೃತ್ತ |
| 8 | 8 | 8 | ಎಂ.ರವಿಶಂಕರ್ | | 11-07-1958 | 03-10-1983 | 20-06-2002 | 20-06-2002 | ನಿವೃತ್ತ |

| | | | | | | | | | |
|----|----|----|-------------------|--------|------------|------------|------------|------------|---------|
| 9 | 9 | - | ಎನ್.ಲಕ್ಷ್ಮೀನಾರಾಯಣ | ಎಸ್.ಟಿ | 22-07-1964 | 04-01-1992 | 11-04-2007 | 11-04-2007 | ನಿವೃತ್ತ |
| 10 | 10 | - | ಕೆ.ಎಂ. ಭುವನೇಶ | | 30-05-1954 | 17-07-1975 | 28-07-2010 | 28-07-2010 | ನಿವೃತ್ತ |
| 11 | 11 | 11 | ಬೋರಯ್ಯ ಕೆ. | ಎಸ್.ಸಿ | 15-02-1961 | 23-12-1985 | 16-04-2015 | 16-04-2015 | ನಿವೃತ್ತ |
| 12 | 12 | 65 | ವಿಶ್ವನಾಥ . ಎಸ್. | | 27-04-1966 | 04-10-1989 | 04-11-2021 | 04-11-2021 | |
| 13 | 13 | 27 | ಎಂ.ಮಹದೇವಯ್ಯ | | 06.03.1966 | 05.04.1989 | 27.02.2023 | 27.03.2023 | |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎಂ.ಎ.ಮಹಾಲಕ್ಷ್ಮಿ)

ಸರ್ಕಾರದ ಅಧೀನ ಕಾರ್ಯದರ್ಶಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

ಅನುಬಂಧ-3

ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ಹಿರಿಯ ಉಪನಿರ್ದೇಶಕರ ಅಂತಿಮ ಜ್ಯೇಷ್ಠತಾ ಪಟ್ಟಿ ದಿನಾಂಕ:
01/01/2025 ರಲ್ಲಿದ್ದಂತೆ

ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ

ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): ರದ್ದುಗೊಂಡಿರುತ್ತದೆ.

| ಜ್ಯೇಷ್ಠತಾ ಕ್ರಮ ಸಂಖ್ಯೆ | ಹಿಂದಿನ ಜ್ಯೇಷ್ಠತಾಸಂಖ್ಯೆಯ ಕ್ರಮ ಸಂಖ್ಯೆ | ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ | ಅಧಿಕಾರಿಗಳ ಹೆಸರು | ಕ್ಯಾಟಗರಿ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ಹಿರಿಯ ಉಪ ನಿರ್ದೇಶಕರ ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ | ಅರ್ಹತಾ ದಿನಾಂಕ | ಷರಾ |
|-----------------------|-------------------------------------|-----------------------------|-----------------|----------|----------------|---------------------|---|---------------|---------|
| 1 | 1 | - | ಶಿವಲಿಂಗಪ್ಪ | | 01-11-1931 | 01-07-1963 | | | ನಿವೃತ್ತ |
| 2 | 2 | - | ರಾಮಶೇಷ ಶರ್ಮಾ | | 19-04-1934 | 26-06-1968 | 07-04-1981 | 07-04-1981 | ನಿವೃತ್ತ |

| | | | | | | | | | |
|----|----|----|-----------------------------|---------|------------|------------|------------|------------|---------|
| 3 | 3 | 2 | ಎಂ.ಪಿ. ಬೋಮ್ಮಣಯ್ಯ | | 09-06-1930 | 23-07-1953 | 06-05-1988 | 06-05-1988 | ನಿವೃತ್ತ |
| 4 | 4 | 3 | ಬಿ.ಎಸ್.ಸತ್ಯನಾರಾಯಣ ಶೆಟ್ಟಿ | | 20-04-1933 | 17-01-1955 | 18-06-1990 | 18-06-1990 | ನಿವೃತ್ತ |
| 5 | 5 | 5 | ಡಿ. ರೇಣುಕಾಚಾರ್ಯ | | 25-09-1943 | 07-01-1964 | 29-05-1992 | 29-05-1992 | ನಿವೃತ್ತ |
| 6 | 6 | 6 | ಕೃಷ್ಣೋಜಿರಾವ್ | | 07-09-1943 | 17-08-1964 | 29-05-1992 | 29-05-1992 | ನಿವೃತ್ತ |
| 7 | 7 | 7 | ಎನ್. ಹನುಮಯ್ಯ | ಎಸ್.ಟಿ | 23-05-1949 | 04-05-1983 | 24-01-2000 | 24-01-2000 | ನಿವೃತ್ತ |
| 8 | 8 | 8 | ಎಂ. ರವಿಶಂಕರ್ | | 11-07-1958 | 03-10-1983 | 24-01-2000 | 24-01-2000 | ನಿವೃತ್ತ |
| 9 | 9 | 9 | ಬಿ. ದೊರೆಸ್ವಾಮಿ | | 17-03-1940 | 05-07-1963 | 24-01-2000 | 24-01-2000 | ನಿವೃತ್ತ |
| 10 | 10 | 12 | ಬಿ. ಪುಟ್ಟಸಿದ್ದಯ್ಯ | | 08-09-1950 | 27-06-1976 | 22-09-2005 | 22-09-2005 | ನಿವೃತ್ತ |
| 11 | 11 | 19 | ಕೆ.ಜಿ. ಮುರಗೇಶಪ್ಪ | | 24-04-1951 | 05-10-1979 | 18-12-2010 | 18-12-2010 | ನಿವೃತ್ತ |
| 12 | 12 | 20 | ಬೋರಯ್ಯ ಕೆ. | ಎಸ್.ಸಿ. | 15-02-1961 | 09-12-1985 | 26-04-2012 | 26-04-2012 | ನಿವೃತ್ತ |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎಂ.ಎ.ಮಹಾಲಕ್ಷ್ಮಿ)

ಸರ್ಕಾರದ ಅಧೀನ ಕಾರ್ಯದರ್ಶಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

ಅನುಬಂಧ -4

**ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ಉಪನಿರ್ದೇಶಕರು (ತಾಂತ್ರಿಕ) ಅಂತಿಮ ಜ್ಯೇಷ್ಠತಾ ಪಟ್ಟಿ
ದಿನಾಂಕ: 01/01/2025 ರಲ್ಲಿದ್ದಂತೆ**

ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ

ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): 5 ಹುದ್ದೆಗಳು

| ಜ್ಯೇಷ್ಠತಾ ಕ್ರಮ ಸಂಖ್ಯೆ | ಹಿಂದಿನ ಜ್ಯೇಷ್ಠತಾ ಸಂಖ್ಯೆಯ ಕ್ರಮ ಸಂಖ್ಯೆ | ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ | ಅಧಿಕಾರಿಗಳ ಹೆಸರು | ಕ್ಯಾಟಗರಿ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ಉಪ ನಿರ್ದೇಶಕರು (ತಾಂತ್ರಿಕ) ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ | ಅರ್ಹತಾ ದಿನಾಂಕ | ಷರಾ |
|-----------------------|--------------------------------------|-----------------------------|--------------------------|----------|----------------|---------------------|---|---------------|---------|
| 1 | 1 | 21 | ಹೆಚ್.ಗಂಗಯ್ಯ | | 10-04-1952 | 25-06-1975 | 04-09-1980 | 04-09-1980 | ನಿವೃತ್ತ |
| 2 | 2 | 23 | ಎನ್.ಪಿ.ಬೊಮ್ಮಣಯ್ಯ | | 09-06-1930 | 23-07-1953 | 04-09-1980 | 04-09-1980 | ನಿವೃತ್ತ |
| 3 | 3 | 27 | ಬಿ.ಎಸ್.ಸತ್ಯನಾರಾಯಣ ಶೆಟ್ಟಿ | | 20-04-1933 | 17-01-1955 | 01-02-1984 | 01-02-1984 | ನಿವೃತ್ತ |
| 4 | 4 | 28 | ಹೆಚ್.ಇ.ಪುರುಷೋತ್ತಮ ಸಿಂಗ್ | | 15-08-1932 | 08-12-1954 | 29-10-1987 | 29-10-1987 | ನಿವೃತ್ತ |
| 5 | 5 | 30 | ಡಿ.ರೇಣುಕಾಚಾರ್ಯ | | 25-09-1943 | 07-01-1961 | 04-11-1988 | 04-11-1988 | ನಿವೃತ್ತ |
| 6 | 6 | 31 | ಕೃಷ್ಣೋಜಿರಾವ್ | | 07-09-1943 | 17-08-1964 | 04-11-1988 | 04-11-1988 | ನಿವೃತ್ತ |
| 7 | 7 | 32 | ಎನ್.ಹನುಮಯ್ಯ | ಎಸ್.ಟಿ | 23-05-1949 | 04-05-1983 | 07-06-1988 | 07-06-1988 | ನಿವೃತ್ತ |
| 8 | 8 | 33 | ಎಂ.ರವಿಶಂಕರ್ | | 11-07-1958 | 03-10-1983 | 07-06-1988 | 07-06-1988 | ನಿವೃತ್ತ |
| 9 | 9 | 34 | ಬಿ.ದೊರೆಸ್ವಾಮಿ | | 17-03-1940 | 05-07-1963 | 20-05-1992 | 20-05-1992 | ನಿವೃತ್ತ |

| | | | | | | | | | |
|----|----|----|----------------------|--------|------------|------------|------------|------------|----------------------------|
| 10 | 10 | 35 | ಹೆಚ್.ಎಂ.ಮೃತ್ಯುಂಜಯ | | 15-04-1936 | 06-05-1939 | 01-05-1994 | 01-05-1994 | ನಿವೃತ್ತ |
| 11 | 11 | 36 | ಎಂ.ಚಲಪತಿ | | 09-03-1943 | 06-06-1964 | 01-05-1994 | 01-05-1994 | ನಿವೃತ್ತ |
| 12 | 13 | 37 | ಬೈರಹನುಮಯ್ಯ | | 30-06-1943 | 05-06-1963 | 17-02-2001 | 17-02-2001 | ನಿವೃತ್ತ |
| 13 | 14 | 39 | ಎನ್.ಲಕ್ಷ್ಮೀನಾರಾಯಣ | ಎಸ್.ಟಿ | 22-07-1964 | 04-01-1992 | 17-02-2001 | 17-02-2001 | ನಿವೃತ್ತ |
| 14 | 15 | 41 | ಎಂ.ಕೆ.ಚಂದ್ರ | | 29-07-1945 | 06-01-1967 | 27-03-2003 | 27-03-2003 | ನಿವೃತ್ತ |
| 15 | 16 | 42 | ಆರ್.ಕೆ. ಪ್ರಶಾಂತ್ | ಎಸ್.ಸಿ | 17-04-1973 | 04-06-1998 | 15-10-2001 | 27-03-2003 | ರಾಜೀನಾಮೆ |
| 16 | 17 | 44 | ಕೆ.ಎಂ.ಭುವನೇಶ | | 30-05-1954 | 17-07-1975 | 27-03-2003 | 27-03-2003 | ನಿವೃತ್ತ |
| 17 | 12 | 40 | ಎಸ್.ಪುಟ್ಟಸಿದ್ದಯ್ಯ | ಎಸ್.ಸಿ | 08-09-1950 | 27-06-1976 | 28-07-1997 | 27-03-2003 | ನಿವೃತ್ತ |
| 18 | 18 | 51 | ಕೆ.ಎನ್.ರಾದಾಕೃಷ್ಣ | | 27-12-1950 | 02-01-1977 | 21-09-2005 | 21-09-2005 | ನಿವೃತ್ತ |
| 19 | 19 | 52 | ಕೆ.ಜಿ.ಮುರಗೇಶಪ್ಪ | | 24-04-1951 | 05-10-1979 | 21-09-2005 | 21-09-2005 | ನಿವೃತ್ತ |
| 20 | 21 | 62 | ವೈ.ಕೆ.ಕೆಂಪಚಾರ್ಯ | | 28-08-1954 | 10-02-1977 | 13-01-2012 | 13-01-2012 | ನಿವೃತ್ತ |
| 21 | 20 | 57 | ಕೆ.ಬೋರಯ್ಯ | ಎಸ್.ಸಿ | 15-02-1961 | 09-12-1985 | 21-09-2005 | 13-01-2012 | ನಿವೃತ್ತ |
| 22 | 22 | 58 | ಎಸ್.ಎ.ಲೋಕೇಶ್ | ಎಸ್.ಟಿ | 20-03-1961 | 25-05-1988 | 13-01-2012 | 13-01-2012 | ನಿವೃತ್ತ |
| 23 | 23 | 65 | ವಿಶ್ವನಾಥ . ಎಸ್. | | 27-04-1966 | 04-10-1989 | 13-01-2012 | 13-01-2012 | ಮುಂಬಡ್ತಿ ಹೊಂದಿರುತ್ತಾರೆ. |
| 24 | 25 | 66 | ವೈಲೇರಿಯನ್ ಕ್ವಾಡ್ರೋಸ್ | | 04-12-1959 | 10-04-1989 | 17-05-2015 | 17-05-2015 | ನಿವೃತ್ತ |
| 25 | 26 | 67 | ಎಸ್.ಎ.ಗುರುರಾಜ್ | | 01-06-1959 | 10-04-1989 | 17-05-2015 | 17-05-2015 | ನಿವೃತ್ತ |

| | | | | | | | | | |
|----|----|----|----------------------------|---------|------------|------------|------------|------------|----------------------------|
| 26 | 24 | 63 | ಡಿ.ರವಿಚಂದ್ರನ್ | ಎಸ್.ಸಿ | 11-06-1955 | 28-08-1989 | 13-01-2012 | | ನಿಧನ |
| 27 | 19 | 28 | ಎಂ.ಮಹದೇವಯ್ಯ | | 06-03-1966 | 05-04-1989 | 01-01-2020 | 01-01-2020 | ಮುಂಬಡ್ತಿ ಹೊಂದಿರುತ್ತಾರೆ. |
| 28 | 5 | 27 | ಹೆಚ್.ಆರ್. ಪ್ರಕಾಶ್ ನಾಯ್ಕ | ಎಸ್.ಸಿ. | 03-01-1982 | 29-12-2008 | 01-01-2020 | 01-01-2020 | |
| 29 | 7 | - | ಸೋಮಶೇಖರ್ | | 21-07-1978 | 30-12-2008 | 01-01-2020 | 01-01-2020 | ಹೈ. ಕ. |
| 30 | | 29 | ಎಸ್. ತೇಜೋ ಮೂರ್ತಿ | | 28-04-1964 | 23-06-1986 | 02-09-2021 | 02-09-2021 | ನಿವೃತ್ತ |
| 31 | | 30 | ಹೆಚ್. ಜ್ಯೋತಿ | | 10-09-1981 | 05-01-2009 | 02-09-2021 | 02-09-2021 | |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎಂ.ಎ.ಮಹಾಲಕ್ಷ್ಮಿ)

ಸರ್ಕಾರದ ಅಧೀನ ಕಾರ್ಯದರ್ಶಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)

ಅನುಬಂಧ - 5

**ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯ ಗ್ರೂಪ್ 'ಎ' ವೃಂದದ ಉಪನಿರ್ದೇಶಕರು (ಆಡಳಿತ ಮತ್ತು ಲೆಕ್ಕಪತ್ರ)
ಕರಡು ಜ್ಯೇಷ್ಠತಾ ಪಟ್ಟಿ ದಿನಾಂಕ: 01/01/2025 ರಲ್ಲಿದ್ದಂತೆ**

ನೇಮಕಾತಿ ನಿಯಮಗಳ ಅನುಸಾರ ನೇಮಕಾತಿ ವಿಧಾನ: ಮುಂಬಡ್ತಿ

ವೃಂದದಲ್ಲಿನ ಒಟ್ಟು ಹುದ್ದೆಗಳ ಸಂಖ್ಯೆ (ಶಾಶ್ವತ ಮತ್ತು ತಾತ್ಕಾಲಿಕ ಹುದ್ದೆಗಳೆರಡೂ ಒಳಗೊಂಡಂತೆ): 1 ಹುದ್ದೆ

| ಜ್ಯೇಷ್ಠತಾ ಕ್ರಮ ಸಂಖ್ಯೆ | ಹಿಂದಿನ ಜ್ಯೇಷ್ಠತಾ ಸಂಖ್ಯೆಯ ಕ್ರಮ ಸಂಖ್ಯೆ | ಪೂರಕ ವೃಂದದ ಜ್ಯೇಷ್ಠತಾ ಸಂಖ್ಯೆ | ಅಧಿಕಾರಿಗಳ ಹೆಸರು | ಕ್ಯಾಟಗರಿ | ಹುಟ್ಟಿದ ದಿನಾಂಕ | ಸೇವೆಗೆ ಸೇರಿದ ದಿನಾಂಕ | ಉಪ ನಿರ್ದೇಶಕರು (ಆಡಳಿತ ಮತ್ತು ಲೆಕ್ಕಪತ್ರ) ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ | ಅರ್ಹತಾ ದಿನಾಂಕ | ಷರಾ |
|-----------------------------|--|--------------------------------------|-----------------|----------|-------------------|------------------------|---|---------------|---------|
| 1 | 1 | - | ರೂಬಿನ್ ಜಾಕೋ | | - | - | 23-08-1980 | 23-08-1980 | ನಿವೃತ್ತ |

| | | | | | | | | | |
|----|----|----|--------------------------|----------|------------|------------|------------|------------|---------|
| 2 | 2 | - | ಜ್ಞಾನೋಬಾರಾವ್ ಪುಟ್ಟಾಣಿ | | - | - | 07-03-1985 | 07-03-1985 | ನಿವೃತ್ತ |
| 3 | 3 | - | ಪುಟ್ಟಪ್ಪ ಬಿ. | | - | - | 01-11-1990 | 01-11-1990 | ನಿವೃತ್ತ |
| 4 | 4 | - | ಆರ್. ನಾಗರಾಜ್‌ಶೆಟ್ಟಿ | | - | - | 20-04-1993 | 20-04-1993 | ನಿವೃತ್ತ |
| 5 | 5 | 5 | ಎಂ. ಜಿ. ಶಾರದ | | 15-07-1947 | 02-12-1967 | 02-09-2002 | 02-09-2002 | ನಿವೃತ್ತ |
| 6 | 6 | 10 | ಜಿ. ಎಸ್. ಸಪ್ತಸಾಗರ | | 14-09-1950 | 23-03-1975 | 06-03-2006 | 06-03-2006 | ನಿವೃತ್ತ |
| 7 | 7 | 15 | ಕೇಶವಮೂರ್ತಿ | | 14-02-1953 | 22-04-1977 | 10-01-2012 | 10-01-2012 | ನಿವೃತ್ತ |
| 8 | 8 | 18 | ಎಸ್. ಎಂ. ಬಾವಿಕಟ್ಟಿ | ಎಸ್.ಸಿ. | 04-06-1954 | 21-04-1977 | 17-05-2014 | 17-05-2014 | ನಿವೃತ್ತ |
| 9 | 9 | 23 | ಶಿವರಾಮಯ್ಯ | ಎಸ್.ಟಿ. | 01-06-1959 | 22-05-1985 | 28-05-2015 | 28-05-2015 | ನಿವೃತ್ತ |
| 10 | 10 | 28 | ಟಿ. ನಾರಾಯಣಮ್ಮ | ಎಸ್. ಸಿ. | 07-04-1965 | 31-10-1988 | 02-09-2021 | 02-09-2021 | |

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಎಂ.ಎ.ಮಹಾಲಕ್ಷ್ಮಿ)

ಸರ್ಕಾರದ ಅಧೀನ ಕಾರ್ಯದರ್ಶಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಸಾಮಾನ್ಯ)